

**TD Power Systems Limited**  
(CIN -L31103KA1999PLC025071)

REGISTERED OFFICE & FACTORY:  
27, 28 and 29, KIADB Industrial Area  
Dabaspet, Nelamangala Taluk  
Bengaluru Rural District  
Bengaluru – 562 111 India

Tel +91 80 229 95700 / 6633 7700  
Fax +91 80 7734439 / 2299 5718  
Mail [tdps@tdps.co.in](mailto:tdps@tdps.co.in)

[www.tdps.co.in](http://www.tdps.co.in)

Date: June 21, 2023

The Corporate Service  
Department  
BSE Limited  
P J Towers, Dalal Street  
Mumbai – 400 001

The Listing Department  
**The National Stock Exchange of India Ltd.**  
Exchange Plaza, Bandra- Kurla Complex  
Bandra (East)  
Mumbai 400 051

Dear Sir,

**Sub: Disclosure in terms of Regulation 47 of SEBI (Listing Obligations and Disclosure Requirements) Regulations 2015**

In terms of Regulation 47 and other applicable provisions of SEBI (Listing Obligations and Disclosure Requirements) Regulations, 2015 (as amended) please find attached copies of Notice to shareholders published in the following newspapers in connection with transfer of unclaimed dividend and equity shares of the Company to Investor Education and Protection Fund (IEPF).

1. Business standard (All editions) and
2. Eesanje (Bangalore edition).

Please take the above in your record.

Thanking You.  
For **TD Power Systems Limited**

**Bharat Rajwani**  
Company Secretary

Encl: A/a

# To drive growth, Karur Vysya Bank embarks on multichannel strategy

**FRESH VISION.** New units have been created to shore up deposit base and grow advances, says MD

**G Balachandar**  
Chennai

Karur Vysya Bank (KVB) is on a transformation path from branch-led operations to multichannel-driven operations as it seeks to sustain its growth momentum in total business and profitability.

The bank, which reported a record profit of ₹1,106 crore for FY23, expects margin pressures in the next 2-3 quarters as its cost of deposits may go up by 40-50bps. However, it hopes to sustain its performance. Also, it is not required to raise capital, though it may review the decision a year later.

B Ramesh Babu, MD and CEO of KVB, discussed the bank's transformation journey after opening its 800th branch and first digital banking unit in

“The top 20 depositors make up just less than 5% of total deposits. Our dependence on the bigger deposits is not there, and that is our strength

**B RAMESH BABU**  
MD and CEO of  
Karur Vysya Bank



Chennai. KVB is planning 35 new branches during this fiscal.

**MULTIPLE CHANNELS**

He said multiple channels and new units have been created to shore up the deposit base and grow the advances. Babu said more than 77 per cent of its de-

posits are below ₹1 crore, indicating the granularity of its deposit structure. The top-20 depositors make up just less than 5 per cent of its total deposits. “Our dependence on the bigger deposits is not there, and that is our strength,” he added. These deposits were mostly

mobilised by branches. With the growing need to serve existing customers and bring in more, KVB has created multiple new channels. It has created a retail liability sales force, which will have “feet on the street” (FOS) staff. “We have already hired 500 people in the last three months and will increase the number progressively, said Babu.

KVB plans to hire 1,300 FOS staff over the next 12-18 months. They are entrusted with garnering new accounts, mostly current and savings accounts, corporate salary accounts, government businesses, third-party products, etc.

The objective is to grow the share of CASA to 40 per cent, over three years, up from 33 per cent now. “An increase in CASA share will lead to a reduction in

our cost of deposits, and we will be able to offer better rates for our borrowers,” he added. On the advances front, KVB has taken steps to bring in granularity to manage the book in case of stress.

**COMMERCIAL PORTFOLIO**

As a result of its initiatives, it has brought down the corporate loan book to 21 per cent from about 40 per cent earlier. It has also broken down this portfolio into corporate and commercial, wherein above ₹25-crore loans will come under corporate and sub-₹25 crore advances will be under the commercial category, focussing on MSME and trade segments. Now, the commercial portfolio accounts for 32-33 per cent of the book.

# Rupee may drop before a rally

**Akhil Nallamuthu**  
bl. research Bureau



The rupee, on Tuesday, lost one-fifth of a per cent to close at 82.12 versus the dollar. But on a weekly basis, it has appreciated, as it closed at 82.38 last Tuesday.

**WEEKLY RUPEE VIEW.**

Supporting the Indian currency has been good foreign inflows. As per the NSDL data on FPI, the domestic market has received net inflows of nearly \$900 million over the past week. So far in June, the net inflows have been \$2.4 billion. But a rise in crude oil prices in the last week has been a drag on the local currency.

**CHART**

However, the charts are showing signs of a bounce in the dollar, at least temporarily.

The rupee has fallen off the resistance level at 82. Note that a trendline hurdle is placed at around 81.90, and thus, the price band of 81.90-82 is a resistance band. If the decline extends from the current level, we might see the rupee inching down to 82.25 this week. A breach of this level can drag the rupee to 82.50.

On the other hand, if rupee regains traction from the current level of 82.12 or after falling to 82.25, it is likely to surpass the barrier at 81.90. Such a move can establish a new leg of an uptrend, which can lift the rupee to 81.50 or even to 81.30.

The dollar index (DXY),

now trading at 102.40, is below the 50-day moving average. There is a bearish bias, and we might see the index falling towards a key support at 101 in the near term. If the down move begins from the current level, it can help the rupee gain ground, potentially leading to the break out of 81.90.

For DXY, support below 101 is at 100 and 99.30.

**OUTLOOK**

The next move of the rupee depends on how DXY behaves going ahead. If DXY sees a recovery, we might see the rupee moving down to 82.25. But after this move, we are likely to see a rally in the rupee.

On the other hand, if DXY resumes the decline from here, the rupee can rally past 81.90 and move towards 81.50 quickly.

# Compromise settlement is not available to borrowers as a matter of right: RBI

**Our Bureau**  
Mumbai

The Reserve Bank of India (RBI) has plugged interpretation gaps in its recently issued circular on “Framework for Compromise Settlements and Technical Write-offs”, clarifying “penal measures” and “minimum cooling period”, among others, through frequently asked questions.

This comes in the wake of bank unions opposing a clause in the circular that allows banks’ boards to take up proposals for compromise settlements in respect of debtors classified as fraud or wilful defaulter.

The central bank underscored that compromise settlement is not available to borrowers as a matter of right; rather, it is a discretion to be exercised by

lenders based on their commercial judgment.

The RBI said the rationale for permitting lenders to enter into compromise settlement with borrowers classified as fraud or wilful defaulter is to enable multiple avenues to lenders to recover the money in default without much delay. Apart from the time-value loss, inordinate delays result in asset-value deterioration, which hampers ultimate recoveries.

**PENAL MEASURES**

The central bank emphasised that penal measures currently applicable to borrowers classified as fraud or wilful defaulter in terms of the Master Directions on Frauds (July 1, 2016) and the Master Circular on Wilful Defaulters (July 1, 2015), respectively, remain unchanged. These measures shall

The rationale for permitting lenders to enter into compromise settlement with borrowers classified as fraud or wilful defaulter is to enable avenues to lenders to recover the money without much delay: RBI

continue to be applicable in cases where the banks enter into a compromise settlement with such borrowers. “Such penal measures entail, *inter alia*, that no additional facilities should be granted by any bank

or FI to borrowers listed as wilful defaulters and that such companies (including their entrepreneurs or promoters) get debarred from institutional finance for floating new ventures for a period of five years from the date of removal of their name from the list of wilful defaulters,” the central bank said.

In addition, borrowers classified as fraud are debarred from availing of bank finance for a period of five years from the date of full payment of the defrauded amount.

**COOLING PERIOD**

The RBI said the cooling period has been introduced as a general prescription for normal cases of compromise settlements, without prejudice to the penal measures applicable in respect of borrowers classified as fraud or wilful defaulter.

**tdps**

**TD POWER SYSTEMS LIMITED**

CIN: L31103KA1999PLC025071

Registered Office: # 27, 28 & 29 KIADB Industrial Area Dabaspet Nelamangala Taluk, Bangalore -562 111, India  
Tel.: +91 80 2299 5700, 6633 7700; Fax: +91 80 2773 4439. Website: www.tdps.co.in; E-mail: investor.relations@tdps.co.in

**NOTICE**

(FOR ATTENTION OF EQUITY SHAREHOLDERS OF TD POWER SYSTEMS LIMITED)

Transfer of Equity Shares to Investor Education and Protection Fund (IEPF)

The Equity Shareholders of TD Power Systems Limited (the **Company**) are hereby informed that in accordance with the provisions of Section 124(6) of the Companies Act, 2013 (**Act**) read with Rule 6 of the Investor Education and Protection Fund Authority (Accounting, Audit, Transfer and Refund) Rules, 2016 (**the Rules**), the shares on which dividend is unclaimed for seven consecutive years shall be transferred to the IEPF in the manner prescribed under the Rules.

The Company has also sent a letter at the latest available address to the shareholder reminding him/her to claim/encash the dividends. However, in the absence of any claim received by the Company or its Registrars & Share Transfer Agents (Link in time India Private Limited) on or before October 28, 2023, the unpaid dividend for the year 2015-16 along with the shares shall be transferred to IEPF in compliance of the applicable Rules.

The details of the shareholders and shares held by him/her (as on June 19, 2023) which will be transferred to IEPF if the unclaimed dividends are not claimed on or before October 28, 2023, are available on the website of the Company viz., [www.tdps.co.in](http://www.tdps.co.in). It may be noted that, post transfer to IEPF, all benefits accruing on such shares, shall also be transferred to IEPF in compliance of the Rules.

The shareholder at any time after the transfer is effected can claim such dividend, shares and benefits accrued thereon from IEPF authority, after following the procedure laid down in the Rules.

To claim the above unpaid dividend before October 28, 2023 if any information/clarification, the shareholder may write to or contact our RTA M/s. Link Intime India Pvt. Ltd., C-101, 247 Park, LBS Marg, Vikhroli (West), Mumbai - 400083, Tel No.: (022) 49186270 email: [rt.helpdesk@linkintime.co.in](mailto:rt.helpdesk@linkintime.co.in) / [iepf.shares@linkintime.co.in](mailto:iepf.shares@linkintime.co.in)

**For TD Power Systems Limited**

Sd/-

**Bharat Rajwani**  
Company Secretary

Place : Bengaluru

Date : June 20, 2023

**CSB Bank PUBLIC NOTICE ON AUCTION OF PLEDGED GOLD ORNAMENTS**

The borrower/s in specific and interested bidders, in general, are hereby informed that on account of non-repayment of the Bank's dues by the borrowers as under despite the payment notice and recall/auction notice issued by the Bank, the gold ornaments pledged with the bank as security by the respective borrowers for the loans availed by them will be sold in public auction on "as is where is" and "non-recourse" basis through e-auction portal <http://csbgold.auctiontiger.net> on 29th June 2023 at 12 noon. The auction may be adjourned to any other later date at the discretion of the bank upon publication of the same in the Bank's notice board. The borrowers are hereby further informed that the gold ornaments will be disposed of by private sale if the public auction is not successful and if there is a further balance to be recovered thereafter, legal action will be initiated against the borrower/s for recovery of the balance amounts due to the bank.

| S.No. | Branch Name    | Account Name     | Client ID | No. of Acc. | Bal. Outstanding as on 19-06-2023 | Weight (grams) |
|-------|----------------|------------------|-----------|-------------|-----------------------------------|----------------|
| 656   | PATHANAMTHITTA | ASHIK S          | 4245238   | 1           | 60980.08                          | 14             |
| 657   | PATHANAMTHITTA | CHINCHU M M      | 4130877   | 1           | 42665.77                          | 10.3           |
| 658   | PATHANAMTHITTA | HASHMI FATHIMA   | 7254731   | 1           | 18173.9                           | 4              |
| 659   | PATHANAMTHITTA | JOLLY THOMAS     | 7397486   | 1           | 55320.42                          | 12.8           |
| 660   | PATHANAMTHITTA | MOHAMMED BILAL   | 4531980   | 1           | 58499.83                          | 15.78          |
| 661   | PATHANAMTHITTA | NISHA BEEGAM C A | 4050177   | 1           | 86311.42                          | 16.5           |
| 662   | PATHANAMTHITTA | NOORJAHAN BEEVI  | 4153716   | 1           | 529573.88                         | 98.1           |

| S.No. | Branch Name | Account Name      | Client ID | No. of Acc. | Bal. Outstanding as on 19-06-2023 | Weight (grams) |
|-------|-------------|-------------------|-----------|-------------|-----------------------------------|----------------|
| 731   | NALUKUDI    | BIJIMOL           | 3751445   | 1           | 16170.16                          | 3              |
| 732   | NALUKUDI    | BINI O            | 3822121   | 1           | 12900.49                          | 2.85           |
| 733   | NALUKUDI    | DAISY JOHN        | 7444589   | 1           | 60281.83                          | 14.5           |
| 734   | NALUKUDI    | JOHN P J          | 7443190   | 1           | 29756.27                          | 7.8            |
| 735   | NALUKUDI    | NISAMOL           | 4172848   | 1           | 178573                            | 40.3           |
| 736   | NALUKUDI    | Nithin K Mohandas | 4410973   | 1           | 7258.29                           | 1.8            |
| 737   | NALUKUDI    | RANJEESH          | 7018587   | 1           | 11071.4                           | 2              |

| S.No. | Branch Name | Account Name      | Client ID | No. of Acc. | Bal. Outstanding as on 19-06-2023 | Weight (grams) |
|-------|-------------|-------------------|-----------|-------------|-----------------------------------|----------------|
| 731   | NALUKUDI    | BIJIMOL           | 3751445   | 1           | 16170.16                          | 3              |
| 732   | NALUKUDI    | BINI O            | 3822121   | 1           | 12900.49                          | 2.85           |
| 733   | NALUKUDI    | DAISY JOHN        | 7444589   | 1           | 60281.83                          | 14.5           |
| 734   | NALUKUDI    | JOHN P J          | 7443190   | 1           | 29756.27                          | 7.8            |
| 735   | NALUKUDI    | NISAMOL           | 4172848   | 1           | 178573                            | 40.3           |
| 736   | NALUKUDI    | Nithin K Mohandas | 4410973   | 1           | 7258.29                           | 1.8            |
| 737   | NALUKUDI    | RANJEESH          | 7018587   | 1           | 11071.4                           | 2              |

**businessline Classifieds**

**BUSINESS OFFER**

**BUSINESS**

I CAN explain the one-line copy-right content of AI + human brain (people's ideas) = new inventions. Please contact me on Cell and WhatsApp: 9976925018 or my website [www.sfoe.in](http://www.sfoe.in), Udayashankar, for further information. (project value 10000 crore) politician or corporate people only contact me.

**RENTAL**

**COMMERCIAL**

SHOP TO Rent Gold Trader Sowcarpet Contact To :- (M) 7401030755

**TENDERS**

**INSTRUMENTATION LIMITED**  
(A Govt. of India Enterprise)  
Kanjikode West, Palakkad  
Kerala - PIN- 678 623

**TENDER NOTICE**

Tender Enquiry No ILP/AD2/ADR 165/48 TE-0486 Dtd:14/06/2023  
1) BIDS ARE INVITED THROUGH ONLINE E-PROCUREMENT MODE FOR THE MANUFACTURING AND SUPPLY OF BUTTERFLY VALVE BODY & VANE (FABRICATED).

Due Date: 22/06/2023

For details visit our Website:  
[www.ilpdt.com](http://www.ilpdt.com)  
[www.etenders.gov.in](http://www.etenders.gov.in)  
Phone: 0491-2569166, 2567596  
AGM (Procurement)

To advertise visit [www.thehinduads.com](http://www.thehinduads.com)  
Toll Free: 1800 307 0040

